



# ರೈತರಿಗೆ ಉಪದ್ರವಿ ಕೀಟಗಳಾದ ಸಸ್ಯಹೇನು, ಹಿಟ್ಟುತ್ತಿಗಳಿಗಳನ್ನು ಭಕ್ತಿಸಿ ‘ಜ್ಯೋತಿಕ ನಿಯಂತ್ರಕ’ಗಳಾಗಿ ಕೆಲಸ ಮಾಡುವ ಗುಲಗಂಜಿ ಹುಳುಗಳು ಚೆಳಿಗಾಲ ಬರುತ್ತಿದ್ದಂತೆ ಶಿಶಿರ ನಿದ್ರೆಗೆ ಜಾರುತ್ತವೆ. ಮತ್ತೆ ವಸಂತ ಯಿತು ಆಗಮಿಸುತ್ತಿದ್ದಂತೆ ಸಕ್ರಿಯಗೊಂಡು ಸಂಗಾತಿಯ ಹುಡುಕಾಟದಲ್ಲಿ ತೊಡಗುತ್ತವೆ.

■ ಶತಿಥಿರಸ್ವಾಮಿ ಆರ್. ಹಿರೇಮರ



ಕೇಳಬೆ ಜಗತ್ತು ಗುಲಗಂಜಿ ಹುಳು

ರೈತರು ಮಳೆ ಬಾರದೆ ಬರಗಾಲ ವೀದುರಿಸುವುದು ಒಂದು ರೀತಿಯ ಸಮಸ್ಯೆಯಾದರೆ, ಮಳೆ ಬಂದರೂ ಬೆಳೆಗಳಿಗೆ ಕೆಟ್ಟಬಾದರೀಯಿಂದ ಇಳಿವರಿ ಕಡಿಮೆಯಾಗುವುದು ಮತ್ತೊಂದು ಸಮಸ್ಯೆ. ಬೆಳೆಗಳನ್ನು ವೀದಿಸುವ ಇಂಥ ಕೆಟ್ಟಗಳನ್ನು ಹಕ್ಕೋಟಿ ಮಾಡಲೆಂದೇ ಪ್ರಕೃತಿ ಸ್ಥಾಭಾವಿಕ ಶತ್ರುಗಳಾದ ಕೆಲವು ಕೆಟ್ಟಗಳನ್ನು ಸ್ವಿಫ್ಟ್‌ಸಿಡೆ. ಹಿಗೆ ಕೆಟ್ಟಗಳನ್ನು ನಿಯಂತ್ರಿಸುವುದನ್ನೇ ‘ಜ್ಯೋತಿಕ ಹಕ್ಕೋಟಿ ಎಂದು ಕರೆಯಲಾಗುತ್ತದೆ.

ಈ ಜ್ಯೋತಿಕ ಹಕ್ಕೋಟಿಯಲ್ಲಿ ಪರತಂತ್ರ ಕೆಟ್ಟಗಳು ಮತ್ತು ಪರಭಕ್ಷಕ ಕೆಟ್ಟಗಳು ಪ್ರಮುಖವಾದವು. ಇಂಥ ಪರಭಕ್ಷಕ ಕೆಟ್ಟಗಳಲ್ಲಿ ಗುಲಗಂಜಿ ಹುಳುಗಳು ಮುಸ್ನೆಲೆಯಲ್ಲಿದ್ದು, ಅನೇಕ ಬೆಳೆಗಳಲ್ಲಿನ ಹಾನಿಕಾರಕ ಕೆಟ್ಟಗಳನ್ನು ಭಕ್ತಿಸುವ ಮೂಲಕ ರೈತ ಸ್ನೇಹಿತ್ಯಾಗಿದೆ.

ಈ ‘ಗುಲಗಂಜಿ ಹುಳು’ಗಳನ್ನು ‘ಆರು ಚುಕ್ಕೆಗಳ ಅಂಕುಡೊಂಟ ಪಟ್ಟಿಯ ಗುಲಗಂಜಿ ಹುಳು ದುಂಬಿ’ ಎಂದು ಕರೆಯುತ್ತಾರೆ. ಇಂಗಿನಿಂಲ್ಲಿ ಸಿಕ್ಕೆ ಸ್ವಾಟ್‌ಡ್ರೋ ಜ್ಯೋತಿಕಾಗ್ರ ಲೇಡಿಬ್ರೋ ಅಥವಾ ಸಿಕ್ಕೆ ಸ್ವಾಟ್‌ಡ್ರೋ ಜ್ಯೋತಿಕಾಗ್ರ ಲೇಡಿಬ್ರೋ ಬೆಟ್ಟಲ್ ಎನ್ನುತ್ತಾರೆ. ವೈಚಾಣಿಕವಾಗಿ ಕೈಲೊಮೀಟ್ರ್ಸ್ ಸ್ಕೋಮ್‌ಮ್ಯಾಕ್ಪುಲಾಟ್ (Cheilomenes sexmaculata) ಎಂದು ಹೆಸರಿಸಿ, ಸಂಧಿಪದಿಗಳ ಕೆಟ್ಟ ವರ್ಗದ ಕೋಲಿಯೆವ್ರಾ ಗಣದ, ಕೊಕ್ಕನೆಲ್ಲಿಡೆ (Coccinellidae) ಕುಟುಂಬಕ್ಕೆ ಸೇರಿಸಲಾಗಿದೆ. ಕೊಕ್ಕನೆಲ್ಲಿಡೆ (Coccinellid) ಎಂಬುದು ಲ್ಯಾಟಿನ್ ಪದವಾಗಿದ್ದು ಇದರಧ್ರು ‘Scarlet’, ಅಂದರೆ ಕಡುಗೆಂಪು.

ಈ ಕಡ್ಡ ದುಂಬಿಯ ದೇಹ ಸುಮಾರು 3 ರಿಂದ 4 ಮಿ.ಮೀ. ಉದ್ದವಿರುತ್ತದೆ. ದುಂಡಾದ ಶರೀರ, ಹಳದಿ ಇಲ್ಲವೇ ಕಿತ್ತಳೆ ಬಣ್ಣದಿಂದ ಆವೃತವಾಗಿ ಕವ್ವ ಬಣ್ಣದ ಚುಕ್ಕೆ ಅಥವಾ ಜ್ಯೋತಿಕಾಗ್ರ ಪಟ್ಟಿಗಳಿರುತ್ತವೆ. ಸಣ್ಣ ದಾದ ಏರಡು ಗ್ರಹಣಾಗಳು ಹಾಗೂ ಪ್ರಯುಧಾದ ತಿಳಿ ಕಿತ್ತಳೆ ವರ್ಣದ ಆರು ಕಾಲುಗಳಿವೆ. ಪ್ರಪಂಚದಾದ್ಯಂತ

6000 ಪ್ರಜಾತಿಯ ಗುಲಗಂಜಿ ಹುಳುಗಳಿರುವ ದಾಖಿಲೆಯಿದ್ದು, ಇದರಲ್ಲಿ ಎಲ್ಲಾಚನಾ (Epilachna) ಎನ್ನುವ ಪ್ರಭೇದದ ಗುಲಗಂಜಿ ಹುಳು ಮಾತ್ರ ಸಸ್ಯದ ಭಾಗಗಳನ್ನು ತಿಂದು ಬದುಕ್ಕುತ್ತದೆ. ಉಳಿದಂತೆ ಎಲ್ಲ ಗುಲಗಂಜಿ ಹುಳು ಪ್ರಭೇದಗಳು ರೈತಮತ್ತೆ ಕೆಟ್ಟಗಳಾಗಿವೆ.

ಮೊಟ್ಟೆ, ಮರಿಕುಹುಳು, ಲಾವಾರ, ಕೋಶಾವಸ್ತೆ ಮತ್ತು ಪ್ರೋಥಾವಸ್ತೆ – ಈ ನಾಲ್ಕು ಹಂತದಲ್ಲಿ ಗುಲಗಂಜಿ ಹುಳುಗಳ ಬೆಳವಣಿಗೆ ಸಾಗುತ್ತದೆ. ವಯಸ್ಸ ಹಾಗೂ ಮರಿ ಗುಲಗಂಜಿ ಹುಳುಗಳು ಸಸ್ಯಹೇನು, ಹಿಟ್ಟುತ್ತಿಗೆ ಮುಂತಾದವುಗಳನ್ನು ಆಹಾರವಾಗಿ ಭಕ್ತಿಸುತ್ತವೆ. ಈ ಸಸ್ಯಹೇನುಗಳು ಹತ್ತಿ, ಮೈಕ್ರೋಎಲ್, ಜೋಲ್, ಕಬ್ಬಿ, ಭತ್ತ ಮುಂತಾದ ಬೆಳೆಗಳ ಎಲೆ, ಸುಳಿ, ಕಾಂಡಗಳ ಮೇಲೆ ದಾಳಿ ಮಾಡಿ ಇಳಣವರಿ ಕಡಿಮೆಗೊಳಿಸುವುದಲ್ಲದ್ದುದೆ ಕೆಲವು ಸಲ ಬೆಳೆಯನ್ನೇ ಸಂಪೂರ್ಣವಾಗಿ ನಾಶಮಾಡುತ್ತವೆ. ಇಂಥ ಸಸ್ಯಹೇನುಗಳ ನಿಯಂತ್ರಣ ಕ್ವಾಡ್ ಕೆಲಸ. ಆದರೆ ಇದರ ನಿಯಂತ್ರಣಕ್ಕೆ ಪ್ರಕೃತಿಯೇ ಗುಲಗಂಜಿ ಹುಳು ಎಂಬ ವರದಾನ ನಿಜಿದೆ.

ಮಳೆಗಾಲದಲ್ಲಿ ಚಟುವಟಿಕೆಯಿಂದಿರುವ ಈ ಹುಳುಗಳು ಬೆಳಗಾಲದಲ್ಲಿ ಮಾಯ ಆಗಿದುತ್ತವೆ ಸುಪ್ರಾವಸ್ತೆಯ (ಹೇಬ್ರೇಟ್) ಶಿಶಿರ ನಿದ್ರೆಗೆ ಜಾರುತ್ತವೆ. ಮತ್ತೆ ವಸಂತ ಯಿತು ಆಗಮಿಸುತ್ತಿದ್ದಂತೆ ಸಕ್ರಿಯಗೊಂಡು ಸಂಗಾತಿಯ ಹುಡುಕಾಟದಲ್ಲಿ ತೊಡಗುತ್ತದೆ.

ವರ್ಷ ಯಿತುವನ ಅನತಿಯಲ್ಲಿ ರೈತರು ಬೆಳೆದ ಬೆಳೆಗಳಲ್ಲಿ ಅಧಿಕವಾಗಿ ಸಸ್ಯಹೇನುಗಳಿರುವ ಜಾಗದಲ್ಲಿತ್ತು ಸಾಮಾಜಿಕ ಸಾಫ್ಟ್‌ಸಿಸ್ಟೆಮೆತ್ತೊಂದು ರೂಪಾಂತರ ತೀಯೆಗೆ ಅನೇಯಾಗುತ್ತವೆ. ರೈತರಿಗೆ ಉಪದ್ರವಿ ಕೆಟ್ಟಗಳಾದ ಸಸ್ಯಹೇನು, ಹಿಟ್ಟುತ್ತಿಗೆ ಮುಂತಾದವುಗಳನ್ನು ಭಕ್ತಿಸಿ ‘ಜ್ಯೋತಿಕ ನಿಯಂತ್ರಕ’ಗಳಾಗಿ ಕೆಲಸ ಮಾಡುತ್ತವೆ. ಆದರೆ ಉಪದ್ರವಿ ಕೆಟ್ಟಗಳನ್ನು ನಾಶ ಮಾಡಲು ರೈತರು ಒಳಸುವ ಕೆಟ್ಟಿನಾಶಕಗಳಿಂದ ಗುಲಗಂಜಿ ಹುಳುಗಳೂ ಸಾಯಂತ್ರಿಕವಾದ ವಿಷಾದನೀಯ.

ಪ್ರತಿಕ್ರಿಯಿಸಿ: [feedback@sudha.co.in](mailto:feedback@sudha.co.in)